



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 30 | ಸಂಚಿಕೆ : 38 | ಡಿಸೆಂಬರ್ 27, 2023 | ಬುಧವಾರ | ಪುಟಗಳು : 8 | ಬೆಲೆ : 2/-



ನವದೆಹಲಿಯ ರಾಷ್ಟ್ರೀಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳ ಹಾಗೂ ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ಸಹಯೋಗದಲ್ಲಿ ಸಮಾಲೋಚನಾ ಸಭೆ



ಜಾರಿಗೊಳಿಸುವ ಕುರಿತು ಸಮಾಲೋಚನಾ ಸಭೆ ಜರುಗಿತು. ಇದೇ ಸಂದರ್ಭದಲ್ಲಿ ಭಾರತೀಯ ರಿಜರ್ವ್ ಬ್ಯಾಂಕಿನ ಕಠಿಣ ಧೋರಣೆ ಹಾಗೂ ಬ್ಯಾಂಕುಗಳ ವಿಲೀನ ಕುರಿತು ಸುದೀರ್ಘವಾಗಿ ಸಭೆಯಲ್ಲಿ ಚರ್ಚಿಸಿ ರಾಷ್ಟ್ರೀಯ ಮಹಾಮಂಡಳ ಹಾಗೂ ರಾಜ್ಯ ಮಹಾಮಂಡಳ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸುದೀರ್ಘವಾಗಿ ಸಭೆಯಲ್ಲಿ ಚರ್ಚಿಸಲಾಯಿತು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ 2024ರ ಗೋಡೆ ಕ್ಯಾಲೆಂಡರ್ ಮತ್ತು ಟೇಬಲ್ ಕ್ಯಾಲೆಂಡರ್‌ಗಳನ್ನು ಮಾನ್ಯರುಗಳು ಬಿಡುಗಡೆಗೊಳಿಸಿದರು.

ಬೆಂಗಳೂರು: ದಿನಾಂಕ: 23.12.2023ರಂದು ಬೆಂಗಳೂರಿನಲ್ಲಿ ಮಾನ್ಯ ಕಾನೂನು ಹಾಗೂ ಸಂಸದೀಯ ವ್ಯವಹಾರ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ನ್ಯಾಫಕಬ್‌ನ ಪ್ರೆಸಿಡೆಂಟ್ ಎಮಿರೇಟಸ್‌ರವರಾದ ಶ್ರೀ ಎಚ್.ಕೆ. ಪಾಟೀಲರವರು ಹಾಗೂ ನ್ಯಾಫಕಬ್‌ನ ಅಧ್ಯಕ್ಷರಾದ ಶ್ರೀ ಜ್ಯೋತೀಂದ್ರ ಮೆಹ್ತಾ ಹಾಗೂ ನ್ಯಾಫಕಬ್‌ನ ಮಾಜಿ ಸಿಇಒ ಶ್ರೀ ಡಿ. ಕೃಷ್ಣ ಹಾಗೂ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆ ಇವರೊಂದಿಗೆ ಅಂಬ್ರೆಲಾ ಅರ್ಗನೈಜೇಷನ್ ಕಾರ್ಯಾಚರಣೆ ಶೀಘ್ರವಾಗಿ

3 ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕರಿಗೆ ಮೂರು ದಿನಗಳ ನಿರ್ವಹಣೆ ಅಭಿವೃದ್ಧಿ ತರಬೇತಿಯನ್ನು ಏರ್ಪಡಿಸಿರುವ ಕುರಿತು

4 ಬೆಂಗಳೂರು ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಭೇಟಿ

7 ನಿಮ್ಮ ಪ್ರಶ್ನೆ ನಮ್ಮ ಉತ್ತರ

ಸಂಪಾದಕೀಯ

ಅತೀಯ ಸಹಕಾರಿಗಳೇ...



ರಾಜ್ಯದ ತೆರಿಗೆ ಸಂಗ್ರಹದಲ್ಲಿ ಹೆಗ್ಗಣಿಕೆ, ಬರಬೇಕಾದ ಹಾಲಿನಲ್ಲಿ ಇಳಿಕೆ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಮ್ಮ ರಾಜ್ಯದಿಂದ ನಾಲ್ಕು ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದ್ದು, ದೇಶದಲ್ಲೇ ತೆರಿಗೆ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ. ಇದರಿಂದ ನಮ್ಮ ರಾಜ್ಯಕ್ಕೆ ಕೇಂದ್ರ ಪುರಸ್ಕೃತ ಯೋಜನೆಯಿಂದ ರೂ. 20 ಸಾವಿರ ಕೋಟಿ ಹಾಗೂ ಜಿಎಸ್‌ಟಿ ಪರಿಹಾರವಾಗಿ ರೂ. 20 ಸಾವಿರ ಕೋಟಿ ಬರಬೇಕಿದೆ. ಆದರೆ, ವರ್ಷದಿಂದ ವರ್ಷಕ್ಕೆ ಕೇಂದ್ರಕ್ಕೆ ನಮ್ಮ ತೆರಿಗೆ ಪಾಲು ಮಾತ್ರ ಹೆಚ್ಚಾಗುತ್ತಿದ್ದರೆ, ಅಲ್ಲಿಂದ ಬರಬೇಕಾದ ಅನುದಾನದಲ್ಲಿ ಕಡಿಮೆಯಾಗುತ್ತಿದೆ.

ನೋಡಿ, 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆಯೇ ಕೇಂದ್ರದಿಂದ ರಾಜ್ಯಕ್ಕೆ ರೂ. 5495 ಕೋಟಿ ವಿಶೇಷ ಅನುದಾನ ಹಾಗೂ ರೂ. 6 ಸಾವಿರ ಕೋಟಿ ಜಿಎಸ್‌ಟಿ ಪರಿಹಾರ ಸೇರಿದಂತೆ ರೂ. 11,495 ಕೋಟಿ ಅನುದಾನ ಬರಬೇಕಿದೆ. ಈ ಕುರಿತಂತೆ ರಾಜ್ಯ ಸರ್ಕಾರದ ಪತ್ರಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸದಿರುವುದು ಬೇಸರ ಉಂಟುಮಾಡುವಂತಹದಾಗಿದೆ.

ಒಂದೆ ರಾಜ್ಯದ ಬಜೆಟ್ ಒಂದು ಲಕ್ಷ ಕೋಟಿ ರೂಪಾಯಿ ಇದ್ದಾಗ ಕೇಂದ್ರದಿಂದ ಶೇ.23 ರಷ್ಟು ಅನುದಾನ ದೊರೆಯುತ್ತಿತ್ತು. ಈಗ ಮೂರು ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಬಜೆಟ್ ಮಂಡನೆಯಾಗುತ್ತಿದೆ. ಆದರೆ, ಅನುದಾನದಲ್ಲಿ ಬಾರಿ ಇಳಿಕೆ ಮಾಡಲಾಗಿದೆ. ಈಗ ದೊರೆಯುತ್ತಿರುವುದು ಕೇವಲ ಶೇ. 17ರಷ್ಟು ಮಾತ್ರವಾಗಿದೆ. ಇದರಿಂದ ನಮ್ಮ ರಾಜ್ಯದ ಸಂಪನ್ಮೂಲ ಕ್ರೋಡೀಕರಣಕ್ಕೆ ಹೆಚ್ಚಿನ ಹೊಡೆತ ಬಿದ್ದಿದೆ. ನಮ್ಮ ರಾಜ್ಯ ತೆರಿಗೆ ಸಂಗ್ರಹದಲ್ಲಿ ಕೇಂದ್ರ ಸರ್ಕಾರಕ್ಕೆ ಅಪಾರ ಕೊಡುಗೆ ನೀಡುತ್ತಿದೆ. ಮಹಾರಾಷ್ಟ್ರದ ನಂತರ ಎರಡನೇ ಸ್ಥಾನದಲ್ಲಿರುವ ನಮ್ಮ ರಾಜ್ಯಕ್ಕೆ ಇದೊಂದು ರೀತಿಯಲ್ಲಿ ರ್ಯಾಂಕ್ ಪಡೆದರೂ, ಪದಕವಿಲ್ಲ ಅನ್ನುವಂತಾಗಿದೆ.

ವಿಚಿತ್ರವೆಂದರೆ ಎಪ್ಪತ್ತರ ದಶಕದಿಂದ ಜನಸಂಖ್ಯಾ ಸ್ಫೋಟವನ್ನು ತಡೆದು, ದೇಶದ ಅಭಿವೃದ್ಧಿಗೆ ಗಣನೀಯ ಸಾಧನೆ ಮಾಡಿರುವ ದಕ್ಷಿಣದ ರಾಜ್ಯಗಳಿಗೆ ಕೇಂದ್ರದಿಂದ ಬರಬೇಕಾದ ನ್ಯಾಯಯುತ ಪಾಲಿನಲ್ಲಿ ಕಡಿತವಾಗಿದೆ. ನಮ್ಮ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಒಂದು ರೂಪಾಯಿ ತೆರಿಗೆ ಸಲ್ಲಿಕೆಯಾದರೆ, ನಮ್ಮ ಪಾಲಿಗೆ ದೊರೆಯುವುದು ಕೇವಲ 45 ಪೈಸೆ ಮಾತ್ರ. ಅದೇ ಉತ್ತರ ಪ್ರದೇಶದಿಂದ ಸಲ್ಲಿಕೆಯಾಗುವ ಒಂದು ರೂಪಾಯಿ ತೆರಿಗೆಗೆ ಅವರಿಗೆ ದೊರೆಯುವುದು ರೂ.2.35 ಪೈಸೆ. ಹಾಗೆಯೇ, ಬಿಹಾರ ಹಾಗೂ ಕೆಲ ರಾಜ್ಯಗಳ ಒಂದು ರೂಪಾಯಿ ತೆರಿಗೆ ಪಾಲಿಗೆ ಅವುಗಳಿಗೆ ದೊರೆಯುವುದು 2 ರೂಪಾಯಿಗೂ ಹೆಚ್ಚಿನ ಹಣ. ವಿಶೇಷವೆಂದರೆ, ನಮ್ಮ ಪ್ರಧಾನಮಂತ್ರಿಗಳು ಪ್ರತಿಪಾದಿಸುವ ಗುಜರಾತ್ ಮಾಡಲ್ ಅಭಿವೃದ್ಧಿ ಎಂದೇ ಖ್ಯಾತವಾಗಿರುವ ರಾಜ್ಯದ ಒಂದು ರೂಪಾಯಿಗೆ ರೂ. 2.35 ದೊರೆಯುತ್ತಿದೆ!

ಇರಲಿ, ಇತ್ತೀಚೆಗೆ ಮುಖ್ಯಮಂತ್ರಿಗಳು ಪ್ರಧಾನಮಂತ್ರಿಯವರನ್ನು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ವಿವರಿಸಿದ್ದಾರೆ. ಹಾಗೆಯೇ ತುರ್ತು ಪರಿಹಾರವಾಗಿ, ಕುಡಿಯುವ ನೀರಿಗಾಗಿ ಹಾಗೂ ಜಾನುವಾರುಗಳ ಸಂರಕ್ಷಣೆಗಾಗಿ ಕೂಡಲೆ ರೂ. 18,177 ಕೋಟಿ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಇದಕ್ಕಾದರೂ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿ ಎಂದು ಆಶಿಸುತ್ತೇನೆ.

» ಎಚ್.ಕೆ. ಪಾಟೀಲ

ಹಣದುಬ್ಬರದ ಸ್ಥಿರತೆ ಕಷ್ಟಸಾಧ್ಯ : ಆರ್‌ಬಿಐ ವರದಿ

ನವದೆಹಲಿ : ಒಂದು ವರ್ಷ ಕಾಲ ಕಠಿಣ ಹಣಕಾಸು ನೀತಿ ಹಾಗೂ ರೆಮೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವ ಹೊರತಾಗಿಯೂ ದೇಶದಲ್ಲಿ ಹಣದುಬ್ಬರವನ್ನು ಶೇ.4ಕ್ಕೆ ಸ್ಥಿರಗೊಳಿಸುವುದು ಕಷ್ಟ ಸಾಧ್ಯ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಮುಂದಿನ ಐವತ್ತು ತಿಂಗಳ ಕಾಲ ಹಣದುಬ್ಬರವನ್ನು ಶೇ.4ರಲ್ಲಿ ಕಾಯ್ದುಕೊಳ್ಳುವ ಮೂಲಕ ಬೆಲೆಯಲ್ಲಿ ಸ್ಥಿರತೆ ಕಾಪಾಡುವ ಕುರಿತು ಹಣಕಾಸು ನೀತಿ ಸಮಿತಿಯಲ್ಲಿ ನಿರ್ಧರಿಸಲಾಗಿತ್ತು. ಆದರೆ, ಮುಂದಿನ ವರ್ಷದಲ್ಲಿ ಹಣದುಬ್ಬರವನ್ನು ನಿಗದಿತ ಗುರಿಗೆ ತಗ್ಗಿಸುವುದು ಕಷ್ಟಕರ ಎಂಬುದು ಆರ್‌ಬಿಐ ವರದಿ ಸ್ಪಷ್ಟಪಡಿಸಿದೆ.

“ಭಾರತದ ಆರ್ಥಿಕತೆ” ಹೆಸರಿನಲ್ಲಿ ಲೇಖನದಲ್ಲಿ ‘ಹಣದುಬ್ಬರವನ್ನು ಸ್ಥಿರಗೊಳಿಸುವುದು ಕಷ್ಟಕರ ಎಂದು ಹೇಳಿದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರವು ಸರಾಸರಿ ಶೇ.4.9ರಷ್ಟು ಇತ್ತು. ಆಹಾರ ಪದಾರ್ಥಗಳು ಹಾಗೂ ತರಕಾರಿ ದರ ಹೆಚ್ಚಳದಿಂದಾಗಿ ನವೆಂಬರ್ ತಿಂಗಳಿನಲ್ಲಿ ಶೇ.5.55ರಷ್ಟು ಗರಿಷ್ಠ ಮಟ್ಟದಲ್ಲಿ ದಾಲಿಲಾಗಿತ್ತು ಎಂದು ಸರ್ಕಾರ ತಿಳಿಸಿತ್ತು.

ಡಿಸೆಂಬರ್‌ನಲ್ಲೂ ಏರಿಕೆ ಸಾಧ್ಯತೆ? : ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿರಲಿಲ್ಲ. ನವೆಂಬರ್‌ನಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆಯ ಬಿಸಿ ತಟ್ಟಿತ್ತು. ಡಿಸೆಂಬರ್‌ನಲ್ಲಿಯೂ ಇದು ಪುನರಾವರ್ತನೆಯಾಗುವ ಸಾಧ್ಯತೆಯಿದೆ. ಹಾಗಾಗಿ, ವರ್ಷದ ಕೊನೆಯ ತಿಂಗಳಿನಲ್ಲಿಯೂ ಚಿಲ್ಲರೆ ಹಣದುಬ್ಬರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆರ್‌ಬಿಐ ಹೇಳಿದೆ. ಆಹಾರ ಅಸಮತೋಲನದ ಪುನರಾವರ್ತನೆಯು ಬೆಲೆ ಏರಿಕೆ ಮೇಲೆ ಪರಿಣಾಮ ಬೀರುತ್ತದೆ. ಹಣದುಬ್ಬರವು ಗ್ರಾಹಕರ ಖರ್ಚಿನ ಮೇಲೆ ಬರೆ ಎಳೆಯುತ್ತದೆ. ಅಲ್ಲದೆ ಆರ್ಥಿಕ ಬೆಳವಣಿಗೆಗೆ ಅಡ್ಡಿಪಡಿಸುತ್ತದೆ. ಹಾಗಾಗಿ ಇದನ್ನು ನಿಗದಿತ ಗುರಿಯಲ್ಲಿ ನಿಯಂತ್ರಿಸಬೇಕು. ಒಂದು ವೇಳೆ ನಿಯಂತ್ರಣಕ್ಕೆ ಬಾರದಿದ್ದರೆ ಆರ್ಥಿಕ ಬೆಳವಣಿಗೆಯನ್ನು ಕುಗ್ಗಿಸುತ್ತದೆ ಎಂದು ಹೇಳಿದೆ.

ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕರಿಗೆ ಮೂರು ದಿನಗಳ ನಿರ್ವಹಣೆ ಅಭಿವೃದ್ಧಿ ತರಬೇತಿ (Management Development Programme) ಯನ್ನು ಏರ್ಪಡಿಸಿರುವ ಕುರಿತು

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಮತ್ತು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ)ಯ ಜಂಟಿ ಸಹಯೋಗದೊಂದಿಗೆ ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕರಿಗೆ ಪೂರ್ಣ ಪ್ರಮಾಣದಲ್ಲಿ ಮೂರು ದಿನಗಳ ಉನ್ನತ ಮಟ್ಟದ “ನಿರ್ವಹಣೆ ಅಭಿವೃದ್ಧಿ ತರಬೇತಿ” (Management Development Programme) ಯನ್ನು ಪ್ರಾರಂಭಿಸಲಾಗಿದೆ.

ಇತ್ತೀಚೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಆಗುತ್ತಿದ್ದು, ಅವುಗಳನ್ನು ಸಮರ್ಥವಾಗಿ ನಿರ್ವಹಿಸಲು ಈ ಅಲ್ಪಾವಧಿಯ ತರಬೇತಿಯನ್ನು ಏರ್ಪಡಿಸಲಾಗಿದೆ. ಈ ಸದರಿ ತರಬೇತಿಯನ್ನು ದಿನಾಂಕ : 26.01.2024 ರಿಂದ ದಿನಾಂಕ : 28.01.2024ರವರೆಗೆ ಬೆಳಿಗ್ಗೆ 09.00 ಗಂಟೆಯಿಂದ ಸಾಯಂಕಾಲ 05.30 ಗಂಟೆಯವರೆಗೆ ಒಟ್ಟು ಮೂರು ದಿನಗಳ ಕಾಲ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ) ನಂ.67, ಪದ್ಮನಾಭನಗರ, ಬನಶಂಕರಿ 2ನೇ

ಹಂತ, ಬೆಂಗಳೂರು-560070 ಇಲ್ಲಿ ಏರ್ಪಡಿಸಲಾಗಿದೆ.

ಈ ಮೂರು ದಿನಗಳ ತರಬೇತಿ ಶಿಬಿರದಲ್ಲಿ ನುರಿತ ಬ್ಯಾಂಕಿಂಗ್ ತಜ್ಞರುಗಳಿಂದ ಉಪನ್ಯಾಸ ನೀಡಲಾಗುವುದು. ನೋಂದಾಯಿಸಿದ ಪ್ರತಿನಿಧಿಗಳಿಗೆ ಮಾತ್ರ ಅವಕಾಶವಿರುತ್ತದೆ. ಈ ತರಬೇತಿ ಶಿಬಿರದ ಶುಲ್ಕದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ದಿನಾಂಕ : 21.12.2023ರಂದು ಮಹಾಮಂಡಳವು ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಬರೆದಿರುವ ಪತ್ರವನ್ನು ತಾವು ತಮ್ಮ ಬ್ಯಾಂಕಿನ ಇ-ಮೇಲ್‌ನಲ್ಲಿ ನೋಡಬಹುದು. ಪ್ರತಿನಿಧಿ ಶುಲ್ಕವನ್ನು ಚೆಕ್ / ಡಿ.ಡಿ ಅಥವಾ ಎನ್‌ಇಎಫ್‌ಟಿ ಮುಖಾಂತರ ದಿನಾಂಕ : 22.01.2024ರೊಳಗಾಗಿ ಪಾವತಿಸಿ ಮಹಾಮಂಡಳದಲ್ಲಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಅಧಿಕಾರಿಗಳಾದ ಶ್ರೀ ಎನ್. ರಮೇಶ್ (9448003167) ಮತ್ತು ಶ್ರೀ ಹೆಚ್.ಸಿ. ಶ್ರೀನಿವಾಸ್ (9110642779) ರವರುಗಳನ್ನು ಸಂಪರ್ಕಿಸಬೇಕೆಂದು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆ ಯವರು ತಿಳಿಸಿರುತ್ತಾರೆ.

ದಿನಾಂಕ : 10.01.2024ರಂದು ನಿಗದಿಯಾಗಿದ್ದ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ದಿನಾಂಕ : 19.01.2024ಕ್ಕೆ ಮುಂದೂಡಿರುವ ಕುರಿತು

ಆಧುನಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಹೊಸ ತಂತ್ರಜ್ಞಾನಗಳು ದಿನನಿತ್ಯ ಹೊರಬರುತ್ತಿದ್ದು, ಅದಕ್ಕೆ ಅನುಗುಣವಾಗಿ ನಮ್ಮ ಪಟ್ಟಣ ಸಹಕಾರ ಬ್ಯಾಂಕುಗಳು ಅವುಗಳನ್ನು ಅಳವಡಿಸಿಕೊಂಡು ತಮ್ಮ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ದಿನಾಂಕ : 10.01.2024ರಂದು CREST infomedia ಸಂಸ್ಥೆಯೊಂದಿಗೆ ಮಹಾಮಂಡಳವು ಬೆಂಗಳೂರಿನ “The Hotel Capitol” No. 3, Raj Bhavan Road, Vasanth Nagar, Bangalore – 560 001. ಇಲ್ಲಿ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು. ಸದರಿ ವಿಚಾರ ಸಂಕಿರಣವನ್ನು ಅನಿವಾರ್ಯ ಕಾರಣಗಳಿಂದ ದಿನಾಂಕ : 19.01.2024ಕ್ಕೆ ಮುಂದೂಡಲಾಗಿರುತ್ತದೆ.

ಈ ವಿಚಾರ ಸಂಕಿರಣದಲ್ಲಿ ಆಧುನಿಕ ಬ್ಯಾಂಕಿಂಗ್ ವಿಷಯಗಳ ಕುರಿತು ಉಪನ್ಯಾಸ ನೀಡಿ, ಚರ್ಚಿಸಲಾಗುವುದು. ಈ ವಿಚಾರ ಸಂಕಿರಣದಲ್ಲಿ ಬ್ಯಾಂಕಿನ

ಆಡಳಿತ ಮಂಡಳಿ ಸದಸ್ಯರು/ಮುಖ್ಯಕಾರ್ಯನಿರ್ವಹಣಾಧಿಕಾರಿ/ಮಾಹಿತಿ ತಂತ್ರಜ್ಞಾನ ಅಧಿಕಾರಿಗಳಿಗೆ (I.T. Head) ಸೇರಿ ಒಂದು ಬ್ಯಾಂಕಿನಿಂದ ಮೂವರು ಪ್ರತಿನಿಧಿಗಳು ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಸದರಿ ವಿಚಾರ ಸಂಕಿರಣವನ್ನು ದಿನಾಂಕ : 19.01.2024ರಂದು ಬೆಳಿಗ್ಗೆ 08.30 ಗಂಟೆಗೆ ಉಪಹಾರ ಮತ್ತು ನೋಂದಣಿಯೊಂದಿಗೆ ಪ್ರಾರಂಭಿಸಲಾಗುವುದು. ಈ ವಿಚಾರ ಸಂಕಿರಣದಲ್ಲಿ ಭಾಗವಹಿಸುವ ಪ್ರತಿನಿಧಿಗಳು ದಿನಾಂಕ : 12.01.2024 ರೊಳಗಾಗಿ ಮಹಾಮಂಡಳದ ಇ-ಮೇಲ್ ವಿಳಾಸ : kscubfed@gmail.comಗೆ ಕಳುಹಿಸಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ನೇರವಾಗಿ ಬಂದ ಪ್ರತಿನಿಧಿಗಳಿಗೆ ಪ್ರವೇಶ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಅಧಿಕಾರಿಗಳಾದ ಶ್ರೀ ಎನ್. ರಮೇಶ್ (9448003167) ಮತ್ತು ಶ್ರೀ ಹೆಚ್.ಸಿ. ಶ್ರೀನಿವಾಸ್ (9110642779) ರವರುಗಳನ್ನು ಸಂಪರ್ಕಿಸಬಹುದಾಗಿದೆ.

ಸನ್ಮಾನ

ಶ್ರೀ ಕಾಳಿದಾಸ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಕೆ.ಸಿ. ಕೃಷ್ಣಪ್ಪ ರವರು 2023ನೇ ಸಾಲಿನ “ಸಹಕಾರ ರತ್ನ” ಪ್ರಶಸ್ತಿಗೆ ಭಾಜನರಾಗಿದ್ದು, ಅವರನ್ನು ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ಆತ್ಮೀಯವಾಗಿ ಗೌರವಿಸಿ ಅಭಿನಂದಿಸಲಾಯಿತು.



ಬೆಂಗಳೂರು ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಭೇಟಿ



ಬೆಂಗಳೂರು : ಪ್ರಗತಿ ಕೋ-ಆಪರೇಟಿವ್ ಬ್ಯಾಂಕಿಗೆ ಮಹಾಮಂಡಳದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರು ಇತ್ತೀಚೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಮಂಡಳದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರನ್ನು ಸನ್ಮಾನಿಸಿ ಗೌರವಿಸಿದರು.

ಬೆಂಗಳೂರು: ಮೈಸೂರು ಸಿಲ್ಕ್ ಕ್ಲಾಡ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕಿಗೆ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರು ಇತ್ತೀಚೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು ಹಾಗೂ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಹಾಮಂಡಳದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರನ್ನು ಸನ್ಮಾನಿಸಿ ಗೌರವಿಸಿದರು.



ರಜತ ಮಹೋತ್ಸವವನ್ನು ಆಚರಿಸಿಕೊಂಡ ಸಂಡೂರು ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕು



ಸಂಡೂರು ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕಿನ ರಜತ ಮಹೋತ್ಸವದ ಕಾರ್ಯಕ್ರಮವನ್ನು ಶ್ರೀ ಗವಿಮಠದ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ಮೀನಾಕ್ಷೀ ಗಡರವರು ಉದ್ಘಾಟಿಸಿದರು. ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಕೆ ಎಸ್ ನಾಗರಾಜರವರು ಅಧ್ಯಕ್ಷತೆಯನ್ನು ವಹಿಸಿದ್ದರು.

ಕರ್ನಾಟಕ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಶ್ರೀ ಜಿ ನಂಜನಗೌಡರು, ಬಳ್ಳಾರಿ ಸಹಕಾರ ಸಂಘಗಳ ಉಪ ನಿಬಂಧಕರಾದ ಶ್ರೀ ಬಿ ಎ ಕೇಸರಿಮಠ ಹಾಗೂ ವಿಕಾಸ ಸೌಹಾರ್ದ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ವಿಶ್ವನಾಥ ಹಿರೇಮಠರವರು ಮತ್ತು ನಿವೃತ್ತ ಅರ್ಬಿಐ ಅಧಿಕಾರಿಗಳಾದ ಶ್ರೀ ಡಿ ಎಚ್ ಪಾಟೀಲರವರು ಅತಿಥಿಗಳಾಗಿ ಉಪಸ್ಥಿತಿ ಇದ್ದರು. ಈ ಸಂದರ್ಭದಲ್ಲಿ ಬ್ಯಾಂಕಿನ ಉನ್ನತಿಗೆ ಪರೋಕ್ಷವಾಗಿ ಸಹಕರಿಸಿದ 25 ಗಣ್ಯರಿಗೆ ಸನ್ಮಾನಿಸಿದ್ದು ವಿಶೇಷವಾಗಿತ್ತು.

ಕರ್ನಾಟಕದ ವಿವಿಧ ಭಾಗದ ಸಹಕಾರಿ ಬ್ಯಾಂಕುಗಳು ಕಾರ್ಯಕ್ರಮದಲ್ಲಿ ಬಾಗಿಯಾಗಿ ಬ್ಯಾಂಕಿನ ಅಧ್ಯಕ್ಷರಿಗೆ, ಆಡಳಿತ ಮಂಡಳಿಯವರಿಗೆ ಹಾಗೂ ಸಿಬ್ಬಂದಿಗೆ ಸನ್ಮಾನಿಸಿದರು.

ಕೊಪ್ಪಳ ಗವಿಮಠದ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಯೋಗ, ಸುಯೋಗ ಹಾಗೂ ಸಹಯೋಗದೊಂದಿಗೆ ಬ್ಯಾಂಕುಗಳು ಹೇಗೆ ನಡೆಯಬೇಕು ಎಂದು ತಿಳಿಸಿದರು.

ಸಹಕಾರಿ ಬ್ಯಾಂಕುಗಳು ಮತ್ತು ಮಹಿಳಾ ಸಬಲೀಕರಣ

» ಡಾ. ಮಲ್ಲಮ್ಮ ಯಾಳವಾರ

ಸಂಸ್ಥಾಪಕ ಅಧ್ಯಕ್ಷರು, ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ ನಿ., ವಿಜಯಪುರ ಹಾಗೂ
ನಿರ್ದೇಶಕರು, ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಿ., ಬೆಂಗಳೂರು.



» ಸಮಸ್ತ ಮಹಿಳೆಯರನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರಗಳಲ್ಲಿ ಜಾತಿ ಹಾಗೂ ಲಿಂಗ ತಾರತಮ್ಯ ಎಂಬ ವಿಷಯ ಹಿಡಿತದಿಂದ ಮುಕ್ತಗೊಳಿಸುವುದೇ ಮಹಿಳಾ ಸಬಲೀಕರಣವಾಗಿದೆ.

» ಮಹಿಳೆಯ ಗೌರವ ಮತ್ತು ಘನತೆಯನ್ನು ಕಾಪಾಡಬೇಕು. ಮಹಿಳೆಯರನ್ನು ಪುರುಷರಂತೆ ಸಮಾನ ಗೌರವ ಮತ್ತು ಘನತೆಯಿಂದ ಕಾಣಬೇಕು. ಮಹಿಳೆಯರ ವ್ಯಕ್ತಿತ್ವವನ್ನು ಅವರ ಶಕ್ತಿಯನ್ನು ಹೀಯಾಳಿಸುವಂತಾಗಬಾರದು.

» ಆರ್ಥಿಕವಾಗಿ ಸ್ವಾವಲಂಬಿಯಾಗಲು ಆಸ್ತಿಯನ್ನು ಹೊಂದಿ ಉದ್ಯೋಗ, ಸ್ವ-ಉದ್ಯೋಗ ಕೈಕೊಳ್ಳಲು ಅವಕಾಶ ಇರುವ ನಿರ್ಧಾರಗಳನ್ನು ತೆಗೆದುಕೊಳ್ಳುವ ಕ್ರಿಯೆಯಲ್ಲಿ ಭಾಗವಹಿಸುವ ಮಹಿಳೆಯರು ಸಬಲಳೆಂದು ಹೇಳಬಹುದು.

» ಸದೃಢ ಮಹಿಳೆಯರಿಂದ ಸದೃಢ ಬ್ಯಾಂಕನ್ನು ಕಟ್ಟಲು ಸಾಧ್ಯ.

ಮಹಿಳೆಯರ ಪ್ರಸ್ತುತ ಸ್ಥಾನಮಾನ:

ನಮ್ಮ ಸಂವಿಧಾನದ ಪ್ರಕಾರ ಮಹಿಳೆಯರಿಗೆ ಮತ್ತು ಪುರುಷರಿಗೆ ಸಮಾನ ಅವಕಾಶ / ಹಕ್ಕುಗಳಿದ್ದರೂ ಕೂಡ ಹಲವು ಕಾರಣಗಳಿಂದ ಮಹಿಳೆಯರು ಅವಕಾಶ ವಂಚಿತರಾಗಿರುತ್ತಾರೆ. ಮಹಿಳೆಯರಿಗೆ ಅವಕಾಶಗಳನ್ನು ಕಲ್ಪಿಸಿಕೊಟ್ಟು ಸಬಲೀಕರಣಗೊಳಿಸಬೇಕಾಗಿದೆ.

» ಭಾರತ ದೇಶದ ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರು 49.45ರಷ್ಟು ಇದ್ದಾರೆ. ಕರ್ನಾಟಕದಲ್ಲಿ ಕೂಡ.

» ಅವರ ದುಡಿಮೆಯನ್ನು ಆದಾಯ ರೂಪದಲ್ಲಿ ಗುರುತಿಸಲಾಗುತ್ತಿಲ್ಲ.

» ಕರ್ನಾಟಕದಲ್ಲಿ ಕೇವಲ 13% (Census 2011) ಮಹಿಳೆಯರು ಸ್ಥಿರಾಸ್ತಿ ಮಾಲೀಕತ್ವವನ್ನು ಹೊಂದಿದ್ದಾರೆ.

» 58% ಮಹಿಳೆಯರು ಬ್ಯಾಂಕ್ ಖಾತೆಯನ್ನು ನಿರ್ವಹಣೆ ಮಾಡುತ್ತಿರುತ್ತಾರೆ. (ಮಹಿಳಾ ಶಿಕ್ಷಕಿಯರು, ಅಂಗನವಾಡಿ ಸಿಬ್ಬಂದಿ ಸೇರಿಸಿ)

» ಸುಶಿಕ್ಷಿತ ಮಹಿಳೆಯರ ಸಂಖ್ಯೆ 64%, 35 ರಿಂದ 65 ವರ್ಷದ

ಮಹಿಳೆಯರು ಕೇವಲ 30% ಇವರು ಮಾತ್ರ ಸಹಕಾರಿ ಬ್ಯಾಂಕಿನ ಗ್ರಾಹಕರು.

» ಸ್ವ-ಉದ್ಯೋಗ ಮಾಡುವವರ ಸಂಖ್ಯೆ 5%.

» ಸರಕಾರಿ ಉದ್ಯೋಗ / ಅರೆ ಸರ್ಕಾರಿ ಉದ್ಯೋಗ ಮಾಡುವವರ ಸಂಖ್ಯೆ ಕೇವಲ 4%.

ಸಹಕಾರಿ ವಲಯದಲ್ಲಿ ಮಹಿಳಾ ಸಬಲೀಕರಣದ ಅವಶ್ಯಕತೆಗಳು

» ಮಹಿಳೆಯರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸುಧಾರಣೆಯಾದಲ್ಲಿ ಅವಳು ಸಹಕಾರಿ ರಂಗದಲ್ಲಿ ಪ್ರಬಲಳಾಗಿ ತನ್ನ ವೈಯಕ್ತಿಕ ಸಾಮರ್ಥ್ಯದೊಂದಿಗೆ ಸುತ್ತಲಿನ ಸಮಾಜವನ್ನು ನಿರ್ಮಿಸುವಲ್ಲಿ ಮುಖ್ಯಪಾತ್ರ ವಹಿಸಬಲ್ಲಳು.

» ಮಹಿಳೆಯರ ಶಿಕ್ಷಣ, ಆರೋಗ್ಯ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಭಾಗವಹಿಸುವುದರ ಮೂಲಕ ಮಹಿಳಾ ಸಮಾನತೆಯನ್ನು ತರುವುದು.

» ಪುರುಷ ಪ್ರಧಾನ ಆಲೋಚನೆ ಉಳ್ಳಂತ ಮಹಿಳೆಯರಿಂದ ಸಮಾಜದ ಅಭಿವೃದ್ಧಿ ನಿರೀಕ್ಷಿಸಲಾಗದು. ಮಹಿಳೆಯರನ್ನು ನಿರ್ಬಂಧಿಸುವುದರಿಂದ ಕುಟುಂಬದ, ಸಮಾಜದ ಮತ್ತು ದೇಶದ ಅಭಿವೃದ್ಧಿಯನ್ನು ನಿರ್ಬಂಧಿಸಿದಂತೆ.

» ಮಹಿಳೆಯರಲ್ಲಿ ಆಡಳಿತಾತ್ಮಕ ಕಲೆ, ಹಣಕಾಸು ನಿರ್ವಹಣೆ ಮತ್ತು ಹೊಣೆಗಾರಿಕೆಯ ಅವಕಾಶ ಕಲ್ಪಿಸುವುದರೊಂದಿಗೆ ಮಹಿಳೆಯ ಮತ್ತು ದೇಶದ ಅಭಿವೃದ್ಧಿ ಸಾಧಿಸುವುದು.

» SDG-goal ನಿರಂತರ ಅಭಿವೃದ್ಧಿ ಗುರಿಯಲ್ಲಿ 5 ರಿಂದ 9(17)ರವರೆಗೆ ಮಹಿಳಾ ಅಭಿವೃದ್ಧಿ ಸಬಲೀಕರಣಕ್ಕೆ ಒತ್ತು ಕೊಡಲಾಗಿದೆ. ಇವುಗಳನ್ನು ಸಾಧಿಸಲು ರಿಜರ್ವ್ ಬ್ಯಾಂಕು ಕನಿಷ್ಠ ಜಿಲ್ಲೆಗೊಂದು ಮಹಿಳಾ ಬ್ಯಾಂಕು ನೀಡಿತು.

» ಮಹಿಳೆಯರಿಂದಲೇ ಮಹಿಳೆಯರಿಗಾಗಿ ಮಹಿಳೆಯರು ನಡೆಸುವ 28 ಮಹಿಳಾ ಸಹಕಾರಿ ಬ್ಯಾಂಕುಗಳಿಗೆ ರಿಜರ್ವ್ ಬ್ಯಾಂಕ್ ಲೈಸೆನ್ಸ್ ನೀಡಿತು.

» ಕರ್ನಾಟಕದಲ್ಲಿ ಪ್ರಸ್ತುತ 26 ಮಹಿಳಾ ಸಹಕಾರಿ ಬ್ಯಾಂಕುಗಳು ಕೆಲಸ ನಿರ್ವಹಿಸುತ್ತಿವೆ.

» ಕೆಲವೊಂದು ಮಹಿಳಾ ಸಹಕಾರಿ ಬ್ಯಾಂಕುಗಳು ಮಾತ್ರ ಉತ್ತಮವಾಗಿ ನಡೆದಿವೆ.

» ಸದೃಢ ಮಹಿಳೆ ಸದೃಢ ಸಮಾಜವನ್ನು ಕಟ್ಟಲು, ಅಭಿವೃದ್ಧಿ ಕಾರ್ಯದಲ್ಲಿ ಭಾಗಿಯಾಗಲು ಸಾಧ್ಯ. ಸಹಕಾರಿ ಕ್ಷೇತ್ರವನ್ನು ಗಟ್ಟಿಗೊಳಿಸುವಲ್ಲಿ ಮಹಿಳೆ ಮುಖ್ಯ ಪಾತ್ರವಹಿಸುತ್ತಾಳೆ.

ಮಹಿಳಾ ಬ್ಯಾಂಕುಗಳು ಎದುರಿಸುತ್ತಿರುವ ಸಮಸ್ಯೆಗಳು

» ಅನುಭವದ ಕೊರತೆಯಿಂದ, ತಾಂತ್ರಿಕ ಕೊರತೆಯಿಂದ ಬಹಳಷ್ಟು ಮಹಿಳಾ ಸಹಕಾರಿ ಬ್ಯಾಂಕುಗಳು ಅಭಿವೃದ್ಧಿಯಲ್ಲಿ ಕುಂಠಿತಗೊಂಡಿವೆ.

» ಸುಶಿಕ್ಷಿತ ಅಥವಾ ಅನುಭವಿ ಆಡಳಿತ ಮಂಡಳಿಯ (ಚುನಾಯಿತ) ಕೊರತೆ.

» ವೈಯಕ್ತಿಕ ಹಿತಾಸಕ್ತಿ - ಬ್ಯಾಂಕಿನ ಅಧ್ಯಕ್ಷರಾಗಿ ಅಥವಾ ನಿರ್ದೇಶಕರಾಗಿ ಕೆಲಸ ನಿರ್ವಹಿಸುವುದರ ಜೊತೆಗೆ ಸೌಹಾರ್ದ ಸಹಕಾರಿ / ಸಹಕಾರಿ



ಸಂಘಗಳಲ್ಲಿಯೂ ಭಾಗಿ.

» ಠೇವಣಿದಾರರಿಗೆ ಮಹಿಳಾ ಸಹಕಾರಿ ಬ್ಯಾಂಕುಗಳ ಸಾಮರ್ಥ್ಯ ಬಗ್ಗೆ ನಂಬಿಕೆ ಕಡಿಮೆ.

» ಸ್ವ ಉದ್ಯೋಗ / ಉದ್ಯೋಗಸ್ತ ಮಹಿಳೆಯರ ಸಂಖ್ಯೆ ಕಡಿಮೆ.

» ಮಹಿಳೆಯರಿಗೆ ನಿಗದಿತ ಆದಾಯದ ಮೂಲ ಕಡಿಮೆ ಇರುವುದರಿಂದ ಸಾಲ ವಸೂಲಿಯಲ್ಲಿ ವೃಥೆ.

» ರಿಜರ್ವ್ ಬ್ಯಾಂಕು ಕಾಲಕಾಲಕ್ಕೆ ಹೊರಡಿಸುವ ನೀತಿಗಳನ್ನು / ಸುತ್ತೋಲೆಗಳನ್ನು ಪಾಲಿಸಲು ಕಷ್ಟ ಸಾಧ್ಯವಾಗುತ್ತಿದೆ.

» ದೂರ ದೃಷ್ಟಿಕೋನದ ಕೊರತೆ ಇದೆ.

» ಸಾಲ ಮಹಿಳೆಯರ ಹೆಸರಿನಲ್ಲಿದ್ದರೂ ಅದರ ಉಪಯೋಗ ಕುಟುಂಬದ ಸದಸ್ಯರು ನಿರ್ಧರಿಸುತ್ತಾರೆ.

» ರಿಜರ್ವ್ ಬ್ಯಾಂಕು ಮತ್ತು ಸಹಕಾರ ಎರಡು ನಮ್ಮನ್ನು ನಿಯಂತ್ರಿಸುತ್ತದೆ.

(ಉದಾ: ಸಿಬ್ಬಂದಿ ನೇಮಕಾತಿ ತೊಡಕು)

» ಸಿಬ್ಬಂದಿಗಳ ಮೇಲೆ ಒತ್ತಡ ಮತ್ತು ಪ್ರಭಾವ.

» ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದಲ್ಲಿ ಸಾಮರಸ್ಯದ ಕೊರತೆ.

» ಸಿಬ್ಬಂದಿ ಹಾಗೂ ನಿರ್ದೇಶಕರಿಗೆ ತರಬೇತಿಯ ಕೊರತೆ.

» ಯಾವುದೇ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಧೈರ್ಯದ ಕೊರತೆ.

» ಪ್ರಸ್ತುತ ವಿದ್ಯಮಾನಗಳಿಗನುಗುಣವಾಗಿ ಪರಿವರ್ತನೆ (update) ಆಗದೆ ಇರುವುದು.

» ಸಾಲ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಅರ್ಹತೆ ಪರಿಗಣನೆಯಲ್ಲಿ ಕೊರತೆ.

» ಸಾಲ ವಸೂಲಾತಿಯಲ್ಲಿ ಆಡಳಿತ ಮಂಡಳಿ ಹಸ್ತಕ್ಷೇಪ ಇರುವುದು.

» ಆಂತರಿಕ ಕಲಹಗಳಿಂದ ಕಾನೂನು ಸಮರದಲ್ಲಿ ವೇಳೆ ವೃಥೆ.

ಪರಿಹಾರ ಮತ್ತು ಸೂಚನೆಗಳು:

» ಬ್ಯಾಂಕಿನ ಕಾರ್ಯವ್ಯಾಪ್ತಿ ಜಿಲ್ಲೆಯಲ್ಲಿ ಸ್ವಉದ್ಯೋಗ ಸರಕಾರಿ ಅರೆಸರಕಾರಿ ಉದ್ಯೋಗದಲ್ಲಿರುವ ಮಹಿಳೆಯರನ್ನು ಸರ್ವೆ ಮಾಡಿ ಗುರುತಿಸುವುದು.

» ಬ್ಯಾಂಕಿನ ಸೌಲಭ್ಯಗಳನ್ನು ಪಡೆಯಲು ಗ್ರಾಹಕರಾಗಲು, ಸದಸ್ಯರಾಗಲು ಪ್ರೋತ್ಸಾಹಿಸುವುದು.

» ಅವರ ಅವಶ್ಯಕತೆಗಳನ್ನು ಗುರುತಿಸಿ ವ್ಯವಹಾರ ಮಾಡಲು ಅನುಕೂಲ ಮಾಡಿಕೊಡುವುದು.

» ಸ್ವ-ಉದ್ಯೋಗ ತರಬೇತಿ ಸಂಸ್ಥೆ / ಸರಕಾರಿ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದುವುದು. ಉದಾ: ಅವೇಕ, ರೂಡಿಸೆಟ್, ಜಿಲ್ಲಾ ಕೈಗಾರಿಕಾ ಕೇಂದ್ರ ಇತರೆ.

» ಪರಿಣಿತ ಮಹಿಳೆ / ಪುರುಷರನ್ನು ಪ್ರೋಪೆಸನಲ್ ನಿರ್ದೇಶಕರನ್ನಾಗಿ ಅಥವಾ ಸಲಹೆಗಾರರನ್ನಾಗಿ ನೇಮಿಸಿಕೊಳ್ಳುವುದು.

» ಬ್ಯಾಂಕಿಗೆ ಅವಶ್ಯವಿರುವ ಎಲ್ಲಾ ತಾಂತ್ರಿಕತೆಯನ್ನು ಅಳವಡಿಸಿಕೊಂಡರೆ ಬ್ಯಾಂಕಿನಿಂದ ದೂರವಿರುವ ಗ್ರಾಹಕರಿಗೆ ಅನುಕೂಲವಾಗುತ್ತದೆ. 20 ರಿಂದ 35 ವರ್ಷ ವಯಸ್ಸಿನ ಗ್ರಾಹಕರನ್ನು ಆಕರ್ಷಣೆ ಮಾಡಲು ಸಾಧ್ಯ. ಗ್ರಾಹಕರಿಗೆ ತ್ವರಿತ ಸೇವೆ ಸಲ್ಲಿಸಲು ಸಾಧ್ಯ.

» ಸಾಧನೆಯನ್ನು ಮಾಡಿದ ಮಹಿಳಾ ಸಹಕಾರಿ ಬ್ಯಾಂಕುಗಳಿಗೆ ಹಿರಿಯ ಸಿಬ್ಬಂದಿಯಿಂದ ಭೇಟಿ ಕೊಡುವುದು. ಉದಾ: ಸೇವಾ ಬ್ಯಾಂಕು ಗುಜರಾತ್, ಮಂದೇಶಿ ಬ್ಯಾಂಕ್ ಮತ್ತು ಭಗಿನಿ ನಿವೇದಿತ ಸಹಕಾರಿ ಬ್ಯಾಂಕ್ ಮಹಾರಾಷ್ಟ್ರ

» ಮಹಾಮಂಡಳ / ರಿಜರ್ವ್ ಬ್ಯಾಂಕ್ / ತರಬೇತಿ ಸಂಸ್ಥೆಗಳು

ಮಹಿಳೆಯರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸುಧಾರಣೆಯಾದಲ್ಲಿ ಅವಳು ಸಹಕಾರಿ ರಂಗದಲ್ಲಿ ಪ್ರಬಲಳಾಗಿ ತನ್ನ ವೈಯಕ್ತಿಕ ಸಾಮರ್ಥ್ಯದೊಂದಿಗೆ ಸುತ್ತಲಿನ ಸಮಾಜವನ್ನು ನಿರ್ಮಿಸುವಲ್ಲಿ ಮುಖ್ಯಪಾತ್ರ ವಹಿಸಬಲ್ಲಳು.

ಏರ್ಪಡುವ ತರಬೇತಿಗಳಲ್ಲಿ ಕಡ್ಡಾಯವಾಗಿ ಭಾಗವಹಿಸುವುದು.

» BOM ಅಳವಡಿಸಿಕೊಳ್ಳುವುದು.

» ಮಹಿಳಾ ನೌಕರ ಮತ್ತು ಅಂಗನವಾಡಿ ಕಾರ್ಯಕರ್ತರ ಸಂಬಳ ಖಾತೆ ಮಹಿಳಾ ಸಹಕಾರಿ ಬ್ಯಾಂಕುಗಳಲ್ಲಿ ಆಗುವಂತಾಗಬೇಕು.

» JLG ರಚಿಸಿ ಸಾಲ ಕೊಡುವುದು ಮರುಪಾವತಿಗೆ ಅನುಕೂಲವಾಗುತ್ತದೆ.

» ಸಾಲ ಕೊಡುವಾಗ ಇಡೀ ಕುಟುಂಬವನ್ನು ಜವಾಬ್ದಾರನ್ನಾಗಿ ಮಾಡುವುದು ಉತ್ತಮ. ಇದರಿಂದ ಮಹಿಳೆಯ ಮೇಲೆ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. (ಕೆಲವೊಂದು ಪ್ರಕರಣಗಳಲ್ಲಿ).

» ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು ಗ್ರಾಹಕರು / ಠೇವಣಿದಾರರ ವಿಶ್ವಾಸಗಳಿಸಲು ಬ್ಯಾಂಕಿನ ಮತ್ತು ವೈಯಕ್ತಿಕ ಘನತೆ ಹೆಚ್ಚುವಂತಹ ಕೆಲಸಗಳಲ್ಲಿ ತೊಡಗಬೇಕು.

» ಮಹಿಳೆಯರಿಗೆ ಆದಾಯದ ಮೂಲ ಹೆಚ್ಚಿಸಲು ಸಣ್ಣ ಸಣ್ಣ ಆದಾಯ ತರುವ ಚಟುವಟಿಕೆಗಳಲ್ಲಿ ಸಾಲ ಕೊಡುವುದು.

» ಸಾಲ ಕೊಡುವ ಮುಂಚೆ ಮಹಿಳೆಯರನ್ನು ಸಮಾಲೋಚನೆ ಮಾಡಬೇಕು ಮತ್ತು ದಾಖಲು ಮಾಡಬೇಕು (ನಮೂನೆ).

» ಉಳಿತಾಯ ಪ್ರೋತ್ಸಾಹದಿಂದ ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆ ಅಂತಹ ಕಡಿಮೆ ವೆಚ್ಚದ ಠೇವಣಿಯನ್ನು ಹೆಚ್ಚಿಸುವುದು.

» ಮೀಸಲು ನಿಧಿ ಹೆಚ್ಚಿದಂತೆ ಬ್ಯಾಂಕಿನ ಭದ್ರತೆ ಹೆಚ್ಚುತ್ತದೆ. ಲಾಭಾಂಶವನ್ನು ಹೆಚ್ಚು ಡಿವಿಡೆಂಡ್ ರೂಪದಲ್ಲಿ ಹಂಚದೆ ಮೀಸಲು ನಿಧಿ ಹೆಚ್ಚಿಸುವುದು.

» ಬ್ಯಾಂಕು ಅಧ್ಯಕ್ಷರು / ಆಡಳಿತ ಮಂಡಳಿ ಸದಸ್ಯರು ಬ್ಯಾಂಕಿನ ಹೊರತಾಗಿ ಬೇರೆ ಹಣಕಾಸು ಸಂಸ್ಥೆಗಳೊಂದಿಗೆ ಸಂಬಂಧ ಇಟ್ಟುಕೊಳ್ಳಬಾರದು.

» ಗ್ರಾಹಕರ ಸಂಪರ್ಕ ಸಭೆಗಳನ್ನು ಏರ್ಪಡಿಸುವುದು, ಉತ್ತಮ ಗ್ರಾಹಕರನ್ನು ಗೌರವಿಸಿ ಪ್ರೋತ್ಸಾಹಿಸುವುದು.

» ಸಾಲ ಕೊಡಲು ಸಿಬ್ಬಂದಿಗೆ ಹೆಚ್ಚಿಗೆ ಜವಾಬ್ದಾರಿ ಕೊಡುವುದು. ನಿರ್ದೇಶಕರು ನಿರ್ದಿಷ್ಟ ಗ್ರಾಹಕರಿಗೆ ಸಾಲ ನೀಡುವಂತೆ ವ್ಯವಸ್ಥಾಪಕರ ಮೇಲೆ ಒತ್ತಡ ಹೇರಬಾರದು. NPA ಖಾತೆ ಕಡಿಮೆ ಆಗಿರಲು ಸಾಧ್ಯ.

» ಸರಳ ಸದಸ್ಯತ್ವ

» ಅವಶ್ಯವಿರುವ ಯಾವುದೇ ಮಹಿಳೆ ಸದಸ್ಯರಾಗಲು ಅವಕಾಶವಿರುವುದು.

» ಬ್ಯಾಂಕಿನ ಅಧ್ಯಕ್ಷರು / ನಿರ್ದೇಶಕರು ಮೇಲಿಂದ ಮೇಲೆ ಬ್ಯಾಂಕಿಗೆ ಭೇಟಿ ನೀಡಿ ವ್ಯವಹಾರಕ್ಕೆ ಅಡಚಣೆ ಮಾಡಬಾರದು.

» ರಾಜಕೀಯ ಪ್ರಭಾವದಿಂದ ದೂರ ಇರಬೇಕು.

» ರಿಜರ್ವ್ ಬ್ಯಾಂಕಿನ do's & do not's ಗಳನ್ನು ತಪ್ಪದೆ ಪಾಲಿಸಬೇಕು.

ಉದಾ: ಬ್ಯಾಂಕಿನ Logo ವನ್ನು Visiting Card ಮೇಲೆ ಪ್ರಿಂಟ್ ಹಾಕುವುದು ತಪ್ಪು.

» Websiteನ್ನು ಹೊಂದುವುದು ಬ್ಯಾಂಕಿನ ಬೆಳವಣಿಗೆಗೆ ಪೂರಕ.

ಶ್ರೀ ಸುರೇಶ ಪ್ರಭಾಕರ ಪ್ರಭು ಅವರಿಂದ ಡಾ|| ವಿ.ಎಸ್.ಸೋಂದೆಯವರ ಸ್ಫುರಣಾರ್ಥ ಉಪನ್ಯಾಸ



ದಿನಾಂಕ 22.12.2023ರಂದು ಶಿರಸಿಯ ಹೋಟೆಲ್ ಸುಪ್ರಿಯಾ ಇಂಟರ್ ನ್ಯಾಷನಲ್ ಸಭಾಭವನದಲ್ಲಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕು ಹಾಗೂ ಡಾ|| ವಿ.ಎಸ್ ಸೋಂದೆ ಫೌಂಡೇಷನ್ ಸಹಯೋಗದೊಂದಿಗೆ, ಡಾ|| ವಿ.ಎಸ್ ಸೋಂದೆ ಸ್ಮರಣಾರ್ಥ ದ್ವಿತೀಯ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿರಸಿ ಅರ್ಬನ್ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಜಯದೇವ ಯು. ನಿಲೇಕಣಿಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಭೀಮಣ್ಣ ಟಿ. ನಾಯ್ಕ, ಶಾಸಕರು, ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಅವರು ಪಾಲ್ಗೊಂಡಿದ್ದರು.

ಶ್ರೀ ಸುರೇಶ ಪ್ರಭಾಕರ ಪ್ರಭು, ಅಧ್ಯಕ್ಷರು, ರಾಷ್ಟ್ರೀಯ ಸಹಕಾರ ನೀತಿ ಸಮಿತಿ ಮತ್ತು ಭಾರತ ಸರಕಾರದ ಮಾಜಿ ಸಚಿವರು “ಭಾರತದ ಭವಿಷ್ಯದ ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರಿಗಳ ಪಾತ್ರ” ಎಂಬ ವಿಷಯದ ಕುರಿತು ಉಪನ್ಯಾಸವನ್ನು ನೀಡಿದರು.

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ನಮ್ಮ ಬ್ಯಾಂಕಿನಲ್ಲಿ ದಿನಾಂಕ : 31.03.2023 ಅಂತ್ಯಕ್ಕೆ ರೂ.3761ಲಕ್ಷ

ಸರ್ಕಾರಿ ಭದ್ರತೆಗಳ ಹೂಡಿಕೆಯನ್ನು ಮಾರಾಟಕ್ಕೆ ಲಭ್ಯವಿರುವ (ಏ.ಎಫ್.ಎಸ್) ವರ್ಗೀಕರಣದಲ್ಲಿ ಇರಿಸಿಕೊಂಡು ಅದನ್ನು ಮಾರುಕಟ್ಟೆ ದರದಂತೆ ಮೌಲ್ಯಮಾಪನ ಮಾಡಿ ಕೊರತೆ ಮೊತ್ತಕ್ಕೆ ಸವಕಳಿ ನಿಧಿಯ ಅವಕಾಶ ಕಲ್ಪಿಸಿದೆ. ಮತ್ತೊಂದೆಡೆ ಹೂಡಿಕೆ ಮಾರಾಟದಿಂದ ಬಂದ ಆದಾಯದಲ್ಲಿ ಹೆಚ್.ಎಫ್.ಟಿ. ಮತ್ತು ಏ.ಎಫ್.ಎಸ್ ವರ್ಗದಲ್ಲಿನ ಹೂಡಿಕೆಗಳ ಕನಿಷ್ಠ ಶೇ.5ರಷ್ಟು ಹೂಡಿಕೆ ಪರಿಶೀಲನೆ ನಿಧಿ ಇರಬೇಕೆಂದಿರುತ್ತದೆ. ಆದರೆ ನಮ್ಮ ಬ್ಯಾಂಕಿನಲ್ಲಿ ಹೂಡಿಕೆಗಳನ್ನು ಮಾರಾಟ ಮಾಡದೇ ವಾಯಿದೆ ಮುಗಿಯುವವರೆಗೂ ಇಟ್ಟುಕೊಳ್ಳಲಾಗಿರುತ್ತದೆ. ಹೀಗಾಗಿ ಹೂಡಿಕೆ ಮಾರಾಟದಿಂದ ಯಾವುದೇ ಆದಾಯ ಬಂದಿರುವುದಿಲ್ಲ. 2022-23ನೇ ಸಾಲಿನ ಶಾಸನ ಬದ್ಧ ಲೆಕ್ಕಪರಿಶೋಧಕರು ತಮ್ಮ ವರದಿಯಲ್ಲಿ ಹೂಡಿಕೆ ಪರಿಶೀಲನೆ ನಿಧಿಯ (ಏ.ಎಫ್.ಆರ್) ಕೊರತೆ ಇರುವ ಕುರಿತು ಆಕ್ಷೇಪಣೆ ವ್ಯಕ್ತಪಡಿಸಿರುತ್ತಾರೆ. ರಿಜರ್ವ್ ಬ್ಯಾಂಕಿನ ನಿರ್ದೇಶನದ ಪ್ರಕಾರ ಸರ್ಕಾರಿ ಭದ್ರತೆಗಳ ಮಾರಾಟದಿಂದ ಬರುವ ಲಾಭದಲ್ಲಿ ಹೂಡಿಕೆ ಪರಿಶೀಲನೆ ನಿಧಿಯನ್ನು ರಚಿಸಬೇಕಾಗಿದೆ. ಹೂಡಿಕೆಗಳನ್ನು ಮಾರಾಟ ಮಾಡದೇ ವಾಯಿದೆ ಮುಗಿಯುವವರೆಗೆ ಇಟ್ಟುಕೊಂಡಿರುವುದರಿಂದ ಹೂಡಿಕೆ ಮಾರಾಟದಿಂದ ಯಾವುದೇ ಆದಾಯವಿಲ್ಲದ ಸಂದರ್ಭದಲ್ಲಿಯೂ ಕೂಡಾ ಕನಿಷ್ಠ 5%ರಷ್ಟು ಹೂಡಿಕೆ ಪರಿಶೀಲನೆ ನಿಧಿ ಹೊಂದುವುದು ಕಡ್ಡಾಯವೇ ಮತ್ತು ಅಂತಹ ಸಂದರ್ಭದಲ್ಲಿ ಯಾವ ಮೂಲದಿಂದ ಈ ಹೂಡಿಕೆ ಪರಿಶೀಲನೆ ನಿಧಿ ಕ್ರೋಢೀಕರಣ ಮಾಡಬೇಕೆಂಬ ಕುರಿತಂತೆ ತಮ್ಮ ಸಲಹೆ ನೀಡಬೇಕೆಂದು ಕೋರುತ್ತೇವೆ.

- ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಂಗಳೂರು ಗ್ರಾಮಾಂತರ ಜಿಲ್ಲೆ.

ಉತ್ತರ: ಹೆಸರೇ ಸೂಚಿಸುವಂತೆ ಹೂಡಿಕೆ ಪರಿಶೀಲನೆ ನಿಧಿಯನ್ನು ಬಡ್ಡಿದರದಲ್ಲಿ ಆಗಬಹುದಾದ ಬದಲಾವಣೆಯಿಂದ ಹೂಡಿಕೆಯಲ್ಲಿ ಮುಂದೆ ಆಗಬಹುದಾದ ನಷ್ಟವನ್ನು ಭರಿಸಲು ರಚಿಸಲಾಗುತ್ತದೆ. ನೀವು ಇದುವರೆಗೂ

ಯಾವುದೇ ಹೂಡಿಕೆಗಳನ್ನು ಮಾರಾಟ ಮಾಡದಿರಬಹುದು. ಆಗತ್ಯ ಬಿದ್ದಾಗ ಮುಂದೆ ಹೂಡಿಕೆಗಳನ್ನು ಮಾರಾಟ ಮಾಡುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಹೂಡಿಕೆಗಳ ಮಾರಾಟದಿಂದ ಲಾಭವಿಲ್ಲದಿದ್ದರೂ ಹೆಚ್.ಎಫ್.ಟಿ ಮತ್ತು ಏ.ಎಫ್.ಎಫ್ ವರ್ಗದಲ್ಲಿರುವ ಹೂಡಿಕೆಗಳ ಒಟ್ಟು ಮೊತ್ತದ ಶೇ.5ರಷ್ಟನ್ನು ಹೂಡಿಕೆ ಪರಿಶೀಲನೆ ನಿಧಿ ರಚಿಸಬೇಕೆಂದು ರಿಜರ್ವ್ ಬ್ಯಾಂಕ್ ಅಪೇಕ್ಷಿಸುತ್ತದೆ. ಬ್ಯಾಂಕಿನ ಒಟ್ಟು ಲಾಭದಲ್ಲಿ ಒಂದು ಪಾಲನ್ನು ಹೂಡಿಕೆ ಪರಿಶೀಲನೆ ನಿಧಿಗಾಗಿ ತೆಗೆದಿರಿಸಬೇಕು. ಲಾಭವಿಲ್ಲದಾಗ ಈ ನಿಧಿಗೆ ವರ್ಗಾವಣೆ ಮಾಡುವ ಆಗತ್ಯವಿಲ್ಲ. ಮುಂದೆ ಕಷ್ಟ ಕಾಲದಲ್ಲಿ ಈ ನಿಧಿಯಿಂದ ಹೂಡಿಕೆ ಸವಕಳಿ ನಿಧಿಗೆ ಮೊತ್ತವನ್ನು ವರ್ಗಾವಣೆ ಮಾಡಬಹುದಾಗಿದೆ.

02. ಬ್ಯಾಂಕಿನ ಸ್ವಂತ ಬಂಡವಾಳವನ್ನು ಹೆಚ್ಚಿಸಲು ಬ್ಯಾಂಕಿನ ಸ್ವಂತ ಆಸ್ತಿಗಳನ್ನು ಮಾರಾಟ ಮಾಡಲು ರಿಜರ್ವ್ ಬ್ಯಾಂಕಿನಿಂದ ಅನುಮತಿ ಪಡೆದಿದ್ದೇವೆ. ನಮ್ಮ ಬ್ಯಾಂಕು ಮೇಲ್ವಿಚಾರಣಾ ಕ್ರಿಯೆಯ ಚೌಕಟ್ಟಿನಲ್ಲಿ ಇರುವುದರಿಂದ ಆಸ್ತಿ ಮಾರಾಟ ಮಾಡಲು ರಿಜರ್ವ್ ಬ್ಯಾಂಕಿನ ಅನುಮತಿ ಕೋರಲಾಗಿತ್ತು. ಬ್ಯಾಂಕಿನ ಮಾರಾಟಕ್ಕಿಟ್ಟು ಆಸ್ತಿಯ ಮೌಲ್ಯಮಾಪನ ಮಾಡಿದಾಗ ಆಸ್ತಿಯ ಮಾರುಕಟ್ಟೆ ಮೌಲ್ಯ ರೂ.3.84ಕೋಟಿ ಮತ್ತು ತೊಂದರೆ ಮಾರಾಟ ಮೌಲ್ಯ ರೂ.3.07 ಕೋಟಿ ಎಂದು ನಿರ್ಧರಿಸಲಾಗಿತ್ತು. ಮಾರುಕಟ್ಟೆ ಮೌಲ್ಯವನ್ನು ಮೀಸಲು ಬೆಲೆ ಎಂದು ತಿಳಿಸಿ ಹಲವು ಪ್ರಯತ್ನಗಳ ನಂತರವೂ ಯಾವುದೇ ಖರೀದಿದಾರರು ಬಂದಿರುವುದಿಲ್ಲ. ಈಗ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆಗೆ ಖರೀದಿಗೆ ಕೆಲವರು ಆಸಕ್ತಿ ತೋರಿಸಿದ್ದಾರೆ. ಹೀಗಿರುವಾಗ ಬ್ಯಾಂಕು ಮಾರುಕಟ್ಟೆ ಮೌಲ್ಯ ರೂ.3.84ಕೋಟಿಗಿಂತ ಕಡಿಮೆ ಮೀಸಲು ಬೆಲೆ ಸೂಚಿಸಿ ಆಸ್ತಿಯನ್ನು ಮಾರಾಟ ಮಾಡಬಹುದೇ? ಇದಕ್ಕೆ ರಿಜರ್ವ್ ಬ್ಯಾಂಕಿನ ಅನುಮತಿ ಬೇಕೇ?

- ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಂಗಳೂರು.

ಉತ್ತರ: ಆಸ್ತಿಯನ್ನು ಹರಾಜಿನ ಮುಖಾಂತರವೇ ಮಾರಾಟ ಮಾಡಬೇಕು. ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಆಸ್ತಿ ಮಾರಾಟಕ್ಕೆ ಕಾರಣಗಳನ್ನು ಲಿಖಿತ ರೂಪದಲ್ಲಿಟ್ಟು ಮಂಡಳಿಯ ಅನುಮತಿ ಪಡೆಯಬೇಕು. ತೊಂದರೆ ಮಾರಾಟ ಮೌಲ್ಯ (Distress Sale Price) ಅಥವಾ ಸರಕಾರಿ ಮೌಲ್ಯವನ್ನು ಮೀಸಲು ಬೆಲೆಯಾಗಿಟ್ಟು ಹರಾಜಿನ ಮೂಲಕ ಆಸ್ತಿಯನ್ನು ಮಾರಾಟ ಮಾಡಬಹುದು. ಹೀಗೆ ಮಾಡಿದರೆ ರಿಜರ್ವ್ ಬ್ಯಾಂಕಿನ ಅನುಮತಿಯ ಆಗತ್ಯವಿಲ್ಲ.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ರಾಜ್ಯದಲ್ಲಿ ಕೊರೋನಾ ಸಾಂಕ್ರಾಮಿಕ ನಿಯಂತ್ರಣಕ್ಕೆ ಸರ್ಕಾರ ಅಗತ್ಯ ಮುಂಜಾಗತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಕ್ರಿಸ್ತು ಹಾಗೂ ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧ ಇಲ್ಲ ಆದರೆ, 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
- ಬೆಂಗಳೂರಿನ ನಗರೀಕರಣ ವಿರುದ್ಧ ಕಠಿಣ ಹೋರಾಟ ನಡೆಸುತ್ತಿರುವ ಸಂಸ್ಥೆಯೊಂದು ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳನ್ನು ಗಿಡಗಳನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲು, ಹಾಗೂ ಮುಂದಿನ ದಿನಗಳಲ್ಲಿ ಅವರು ತೋಟಗಾರಿಕೆ ಉದ್ಯೋಗಗಳನ್ನು ಪಡೆಯಲು ನೆರವಾಗುವ ಕೌಶಲ್ಯಗಳನ್ನು ಕಲಿಸುತ್ತಿದ್ದಾರೆ.
- ನೈಜೀರಿಯಾ ಪ್ರಜೆಯೊಬ್ಬ ತನ್ನ ಹೊಟ್ಟೆಯೊಳಗೆ 20 ಕೋಟಿ ರೂ. ಮೌಲ್ಯದ ಮಾದಕ ವಸ್ತು ಕೊಕೇನ್ ತುಂಬಿಕೊಂಡು ಬಂದು, ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಬಿದ್ದಿದ್ದಾನೆ. ಕೂಡಲೇ ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ದು ಅವನ ಹೊಟ್ಟೆಯಲ್ಲಿದ್ದ ಮಾದಕ ವಸ್ತುಗಳನ್ನು ಹೊರಗೆ ತೆಗೆಯಲಾಗಿದೆ.

- 2024ರ ಮಾರ್ಚ್ ಒಳಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಉಪಗ್ರಹ ಆಧಾರಿತ ಟೋಲಿಂಗ್ ವ್ಯವಸ್ಥೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಜಾರಿಗೆ ತರಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
- ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ದಂಡುವಾ ಧಾಮ್‌ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಸುಮಾರು 2ಲಕ್ಷ ಜನರಿಗೆ ಅಡುಗೆ ತಯಾರಿಸಲು ಜೆಸಿಬಿ ಮತ್ತು ಸಿಮೆಂಟ್ ಮಿಕ್ಸರ್ ಯಂತ್ರಗಳನ್ನು ಬಳಸಲಾಗಿದೆ.
- ದೇಶದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ಸಾರಿಗೆ ಇಲಾಖೆ ತನ್ನ ನೌಕರರಿಗಾಗಿ ಪ್ರೀಮಿಯಂ ರಹಿತ ಭಾರಿ ಮೊತ್ತದ ಅಪಘಾತ ವಿಮೆ ಸೌಲಭ್ಯ ಅನುಷ್ಠಾನ ಮಾಡುತ್ತಿದೆ. ಮೊದಲಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗಳಿಗೆ 1.20 ಕೋಟಿ ರೂಪಾಯಿ ಅಪಘಾತ ಪರಿಹಾರ ವಿಮಾ ಯೋಜನೆ ಜಾರಿಗೆ ತರಲು ಒಪ್ಪಂದ ಮಾಡಿಕೊಳ್ಳಲಾಗಿದೆ.

ಹಿ ದು ಗ ರ ಅ ನಿ ಸಿ ಕೆ . . .



ಶ್ಲಾಘನೀಯವಾದದ್ದು : ರಾಜ್ಯದಲ್ಲಿ ಎದುರಾಗಿರುವ ಬರಗಾಲದ ಹಿನ್ನೆಲೆಯಲ್ಲಿ ರೈತರು ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಅಸಲನ್ನು ಕಟ್ಟಿದರೆ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡಲು ಸರ್ಕಾರ ತೀರ್ಮಾನಿಸಿರುವುದು ಶ್ಲಾಘನೀಯವಾದದ್ದು. ನಮ್ಮ ಮುಖ್ಯಮಂತ್ರಿಗಳು ಈ ಹಿಂದೆ ಕೂಡ ರೂ. 50 ಸಾವಿರದವರೆಗೆ ಸಾಲ ಮನ್ನಾ ಹಾಗೂ ನಂತರದ ಸಮಿಶ್ರ ಸರ್ಕಾರದ ಅವಧಿಯ ರೂ.1 ಲಕ್ಷದವರೆಗಿನ ಸಾಲಮನ್ನಾ ಮಾಡಿದ್ದನ್ನು ನೆನಪಿಸಿಕೊಳ್ಳಬೇಕು.

▶▶ ಅನಂತಸುಬ್ಬರಾವ್ ಎನ್. ಮೈಸೂರು

ಸತಾಯಿಸುವುದು ಸರಿಯಲ್ಲ : 2023ರ ಆರ್ಥಿಕ ವರ್ಷದ ರಾಜ್ಯದ ಸ್ವಂತ ತೆರಿಗೆ ಆದಾಯ ಕಳೆದ ಆರ್ಥಿಕ ವರ್ಷದ ಮೊದಲಾರ್ಧಕ್ಕೆ ಹೋಲಿಸಿದರೆ ಶೇ.15 ರಷ್ಟು ಹೆಚ್ಚಾಗಿದೆ. ಸೆಪ್ಟೆಂಬರ್ 2023 ರವರೆಗಿನ ಆದಾಯ ತೆರಿಗೆ ಸಂಗ್ರಹವು ರೂ.76,885 ಕೋಟಿಗಳಷ್ಟಿದ್ದು ಇದರಲ್ಲಿ ಕೇಂದ್ರಕ್ಕೆ ಸಲ್ಲುವ ತೆರಿಗೆ ಪ್ರಮಾಣವೂ ಹೆಚ್ಚಾಗಿದೆ. ಆದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡಬೇಕಾದ ಅನುದಾನ ಕೊಡದೆ ಸತಾಯಿಸುತ್ತಿರುವುದು ಸರಿಯಲ್ಲ.

▶▶ ಕಿರಣ್ ರುದ್ರಪ್ಪ ಪಾಟೀಲ, ಬಾಗಲಕೋಟೆ

ಸಂಪಾದಕರು :

ಪುಂಡಲಿಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.

Published at : # 132, K.H. Road, Bangalore - 560027.

Printed at : Navarathna Printers, # 35, 3rd Cross, Sudhamanagar, Bangalore – 560027.